

ಆರ್.ಬಿ.ಇ / 2008–2009 / 100

ದಿಬಿಬಡಿ.ಎಫ್.ಎಸ್.ಡಿ.ಬಿ.ಸಿ. 23/24.01.011 / 2008–09

ಜುಲೈ 23, 2008

ಎಲ್ಲ ಅನುಸೂಚಿತ ವಾಣಿಜ್ಯ ಬ್ಯಾಂಕುಗಳು  
(ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಹೊರತುಪಡಿಸಿ)

ಮಾನ್ಯರೆ

### ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ವ್ಯವಹಾರ

ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ವ್ಯವಹಾರಗಳಿಗೆ ಸಂಬಂಧಿಸಿದ ಪ್ರಥಾನ ಸುತ್ತೋಲೆ (ಸುತ್ತೋಲೆ ಸಂ. ದಿಬಿಬಡಿ.ಎಫ್.ಎಸ್.ಡಿ.ಬಿ.ಸಿ. 6/24.01.011 / 2008–09) ದಿನಾಂಕ ಜುಲೈ 1, 2008ನ್ನು ದಯವಿಟ್ಟು ಗಮನಿಸಿ.

2. ಈ ಸಂಬಂಧವಾಗಿ, ಬ್ಯಾಂಕುಗಳು ಹಾಗೂ ಬ್ಯಾಂಕಿಂಗ್ ಲೋಕಪಾಲರ ಕಚೇರಿಗಳಿಂದ ಸ್ವೀಕರಿಸಿದ ದೂರುಗಳನ್ನಾರ್ಥಿಸಿ, ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ವ್ಯವಹಾರಗಳಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಒಂದು ಅಧ್ಯಯನವನ್ನು ಕ್ರೇಗ್ತಿಕೊಂಡಿದೆ ಎಂದು ಎಂದು ನಾವು ತಿಳಿಯಬಹಿಸುತ್ತೇವೆ. ಅಧ್ಯಯನದ ಸಾರಾಂಶದ ಜೊತೆಗೆ ಆರ್.ಬಿ.ಇನ ಪ್ರಸ್ತುತ ಸೂಚನೆಗಳು ಇದ್ದಲ್ಲಿ ಅವುಗಳನ್ನು ಮತ್ತು ಬ್ಯಾಂಕುಗಳು ಈ ಸಂಬಂಧ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಅನುಬಂಧದಲ್ಲಿ ನೀಡಲಾಗಿದೆ. ಅನುಬಂಧದ ಕಾಲಂ 0.4 ರಲ್ಲಿ ತೋರಿಸಿದಂತೆ, ಕ್ರಮ ತೆಗೆದುಕೊಳ್ಳುವ ಬಗ್ಗೆ ಬ್ಯಾಂಕುಗಳು ಖಚಿತಪಡಿಸಿಕೊಳ್ಳಬೇಕು. ಕ್ರೆಡಿಟ್ ಕಾರ್ಡ್ ನ ಬಾಕಿಯನ್ನು ಸಾಲ ವಸೂಲಾತಿ ಏಜಂಟರುಗಳಿಂದ ವಸೂಲು ಮಾಡಿಸುವ ಬಗ್ಗೆ ಅಧ್ಯಯನ ವರದಿಯು ಕೆಲವು ನಿರ್ದಿಷ್ಟ ಸಲಹೆಗಳನ್ನು ಮಾಡಿದ್ದು. ಅದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಸುತ್ತೋಲೆಯನ್ನು ಬ್ಯಾಂಕು ಹೊರಡಿಸಿದೆ (ಡಿಬಿಬಡಿ.ಸಂ.ಲೆಗ್.ಬಿ.ಸಿ. 75/09.07.005 / 2007–08 ದಿನಾಂಕ ಏಪ್ರಿಲ್ 24, 2008).

### 3. ಅನಪೇಕ್ಷಿತ ಕಾರ್ಡುಗಳ ನೀಡಿಕೆ:

ಬ್ಯಾಂಕುಗಳ ಕ್ರೆಡಿಟ್ ಕಾರ್ಡ್, ವ್ಯವಹಾರದ ಬಗ್ಗೆ ದಿನಾಂಕ ಜುಲೈ 1, 2008 ರ ಪ್ರಥಾನ ಸುತ್ತೋಲೆಯ ಪ್ರಾರ್ಥಾ 6.1(ಎ) ಮೂಲಕ ಬ್ಯಾಂಕುಗಳಿಗೆ ಸೂಚಿಸುವುದೇನೆಂದರೆ, ಅನಪೇಕ್ಷಿತ ಕಾರ್ಡುಗಳನ್ನು ನೀಡಬಾರದೆಂದು ಹಾಗೂ ಒಂದು ವೇಳೆ ಅನಪೇಕ್ಷಿತ ಕಾರ್ಡು ನೀಡಿದ್ದ ಸ್ವೀಕೃತಿದಾರನ ಅನುಮತಿಯಿಲ್ಲದೇ ಅದನ್ನು ಕಾರ್ಯಗತಗೊಳಿಸಿ ಮತ್ತು ಅದಕ್ಕೆ ಶುಲ್ಕವನ್ನು ವಿಧಿಸಿದರೆ ಈ ಖಚಣನ್ನು ಖಾತೆಗೆ ವಾಪಸ್ ಮಾಡುವುದರ ಜೊತೆಗೆ ಯಾವುದೇ ತಕರಾರಿಲ್ಲದೇ ಹೀಗೆ ಖಾತೆಗೆ ವಾಪಸ್ ಮಾಡಿದ ಶುಲ್ಕದ ಎರಡರಷ್ಟು ದಂಡವನ್ನು ಸಹ ಕಾರ್ಡ್ ಸ್ವೀಕೃತಿದಾರನಿಗೆ ಬ್ಯಾಂಕು ಪಾವತಿಸಬೇಕು.

ಜೊತೆಗೆ ಯಾವ ವ್ಯಕ್ತಿಯ ಹೆಸರಿನಲ್ಲಿ ಕಾಡುನ್ನು ನೀಡಲಾಗಿದೆಯೋ ಅವರು ಬ್ಯಾಂಕಿಂಗ್ ಲೋಕಪಾಲರನ್ನು ಕಾಣಬಹುದು. ಅವರು ಅನೇಕೆಂದು ಕಾಡ್‌ ಸ್ವೀಕೃತಿದಾರರಿಗೆ ಪರಿಹಾರದ ಮೊತ್ತವನ್ನು ಬ್ಯಾಂಕಿಂಗ್ ಲೋಕಪಾಲರ ಯೋಜನೆ 2006 ರಷ್ಟುಯ ನಿರ್ದರ್ಶಿಸುತ್ತಾರೆ, ಅಂದರೆ, ದೂರುದಾರನ ಸಮಯದ-ವ್ಯಯ, ತಗುಲಿದ ವಿಚು, ಕೆರುಕುಳ ಮತ್ತು ಆತ ಅನುಭವಿಸಿದ ಮಾನಸಿಕ ಹಿಂಸೆಯನ್ನೊಳಗೊಂಡಿರುತ್ತದೆ. ಮುಂದುವರಿದು, ಅನೇಕೆಂದು ಕಾಡುಗಳು ಕಾಡುದಾರರನ್ನು ತಲುಪುವ ಮೌದಲೇ ಕಾಡುಗಳ ದುರ್ಬಳಕೆಯ ಅನೇಕ ಪ್ರಕರಣಗಳೂ ಕಂಡುಬಂದಿವೆ. ಅಂತಹ ಅನೇಕೆಂದು ಕಾಡುಗಳ ದುರ್ಬಳಕೆಯಿಂದ ಉಂಟಾಗುವ ನಷ್ಟಕ್ಕೆ ಕಾಡು ನೀಡಿದ ಬ್ಯಾಂಕುಗಳೇ ಅನೇಕೆಂದು ಹೊಣೆಗಾರರು ಮತ್ತು ಅನುಭಂಧದ ಕಾಲಂ (4) ವಿಷಯ (4)ರಲ್ಲಿ ಸೂಚಿಸಿರುವಂತೆ ಕಾಡುದಾರರನ್ನು ಹೊಣೆಗಾರರನ್ನಾಗಿ ಮಾಡತಕ್ಕದ್ದಲ್ಲ.

#### **4. ಕ್ರೆಡಿಟ್ ಕಾಡುದಾರರಿಗೆ ವಿಮಾ ಪರಿಹಾರ**

ಬ್ಯಾಂಕುಗಳು ತಮ್ಮ ಕ್ರೆಡಿಟ್ ಕಾಡುದಾರರಿಗೆ ವಿಮಾ ಕಂಪನಿಗಳ ಸಹಯೋಗದೊಂದಿಗೆ ವಿಮಾ ಸೌಲಭ್ಯವನ್ನು ಒದಗಿಸಿದರೆ ಬ್ಯಾಂಕುಗಳು, ಅವಫಾತದಿಂದ ಸಾವು ಹಾಗೂ ಅಂಗವಿಕಲತೆಗೆ ಪರಿಹಾರ ಪಡೆಯಲು, ನಾಮನಿರ್ದೇಶಕರ ವಿವರಗಳನ್ನು ಸೂಚಿಸುವಂತೆ ಕ್ರೆಡಿಟ್ ಕಾಡುದಾರರಿಂದ ಲಿಖಿತ ರೂಪದಲ್ಲಿ ಪಡೆಯಲು ನಿರ್ದರ್ಶಿಸಲಾಗಿದೆ. ಸೂಕ್ತ ನಾಮನಿರ್ದೇಶನ ವಿವರಗಳನ್ನು ವಿಮಾ ಕಂಪನಿ ದಾಖಲಿಸಿರುವುದನ್ನು ಬ್ಯಾಂಕುಗಳು ಖಚಿತಪಡಿಸಿಕೊಳ್ಳಬೇಕು. ವಿಮಾ ಪರಿಹಾರ ಪಡೆಯಲು ಕ್ರೆಡಿಟ್ ಕಾಡುದಾರರಿಗೆ ಅನುಕೂಲವಾಗುವಂತೆ, ವಿಮಾ ಕಂಪನಿಯ ಹೆಸರು, ವಿಳಾಸ ಮತ್ತು ದೂರವಾಳಿ ಸಂಪೂರ್ಣವಾಗಿ ವಿವರಗಳನ್ನು ಅವರಿಗೆ ನೀಡುವ ಬಗ್ಗೆಯೂ ಬ್ಯಾಂಕುಗಳು ಪರಿಗಣಿಸಬಹುದು.

5. ಈ ಸೂಚನೆಗಳನ್ನು ತಪ್ಪಿದೆ ಪಾಲಿಸಬೇಕೆಂದು ಮತ್ತು ಇದರ ಯಾವುದೇ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದೆಂದು ಬ್ಯಾಂಕುಗಳಿಗೆ ಈ ಮೂಲಕ ಸೂಚಿಸಲಾಗಿದೆ.

ನಿಮ್ಮ ವಿಶ್ವಾಸಿ  
(ಇ. ವಿಜಯಭಾಸ್ಕರ್)  
ಮುಖ್ಯ ಮಹಾ ವ್ಯವಸ್ಥಾಪಕರು

ಅನುಬಂಧ

| ಕ್ರ.ಸಂ.          | ಸಂಪೂರ್ಣ ವಿವರಮಾಡಿ                                   | ಕ್ರೆಡಿಟ್ ಕಾರ್ಡ್ ಅಥವಾ ನಡ್ಯಾಯನದ ಶಿಫಾರಸ್ತಗಳ ಸಾರಾಂಶ  | ವಿವರಗಳ ಬಗ್ಗೆ ಪ್ರಜಲಿತ ಆರೋ.ಬಿ.ಎ ಮೂಚನೆಗಳು(ಇದ್ದಲ್ಲ), ಹಾಗೂ ಬ್ಯಾಂಕುಗಳು ತೆಗೆದುಕೊಳ್ಳಬೇಕಾದ ಕ್ರಮ.  |
|------------------|--|--|--|
| 1.               | 2.   | 3.   | 4.   |
| 1. ಕಾರ್ಡ್ ನೀಡಿಕೆ | 1. ಕ್ರೆಡಿಟ್ ಕಾರ್ಡ್ ಗಳ ನೀಡಿಕೆಯಲ್ಲಿ ವಿವೇಚನೆ          | ಬ್ಯಾಂಕುಗಳು ಕ್ರೆಡಿಟ್ ಕಾರ್ಡ್ ಗಳನ್ನು ನೀಡುವಾಗ ವಿವೇಚನಾಯುತವಾಗಿ ವ್ಯವಹರಿಸುವುದನ್ನು ಖಚಿತಪಡಿಸಿಕೊಳ್ಳಬೇಕು                 | ಕ್ರೆಡಿಟ್ ಕಾರ್ಡ್ ವ್ಯವಹಾರಗಳ ಬಗ್ಗೆ ಇರುವ ಎಂಬ ಪ್ರಥಾನ ಸುತ್ತೂಲೆಯ (ಸುತ್ತೂಲೆ ಸಂ. ಡಿ.ಬಿ.ಬಿ.ಡಿ.ಎಫ್.ಎಸ್.ಡಿ.ಬಿ.ಸಿ. 6/24.01.011/2008-2009 ದಿನಾಂಕ ಜುಲೈ 1, 2008)ಪ್ರಾರಾ 2(ಎ) ಮೂಲಕ ಈಗಾಗಲೆ ಬ್ಯಾಂಕುಗಳಿಗೆ ತಿಳಿಸಿರುವಂತೆ, ಬ್ಯಾಂಕುಗಳು ವ್ಯಕ್ತಿಗಳಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ಮತ್ತು ಇತರೆ ಸ್ವಂತ ಆದಾಯ-ಮೂಲವಿಲ್ಲದವರಿಗೆ ಕಾರ್ಡ್ ಗಳನ್ನು ನೀಡುವಾಗ ಖಿದ್ದಾಗಿ ಸಾಲ ಸಂಭಾವ್ಯ ನಷ್ಟವನ್ನು ನಿರ್ಧರಿಸಬೇಕು. ಬ್ಯಾಂಕುಗಳು ಕ್ರೆಡಿಟ್ ಕಾರ್ಡ್ ಗಳನ್ನು ನೀಡುವಾಗ ವಿವೇಚನಾಯುತವಾಗಿರುವುದು ಅಗತ್ಯ                             |
|                  | 2. ಕ್ರೆಡಿಟ್ ಕಾರ್ಡ್ ಅಜ್ಞಾನ ತಿರಸ್ಕರಣೆಯಲ್ಲಿ ತಿಳಿಸಬೇಕು | ಆರೋ.ಬಿ.ಎನ ಮಾರ್ಗ ಮೂಚಿಗಳ ಪ್ರಸ್ತುತಿ ಕ್ರೆಡಿಟ್ ಕಾರ್ಡ್ ಅಜ್ಞಾನ ತಿರಸ್ಕರಣೆ ಕಾರಣವನ್ನು ಬ್ಯಾಂಕುಗಳು ತಿಳಿಸಬೇಕಾದ ಅಗತ್ಯವಿದೆ. | ಸುತ್ತೂಲೆ ಡಿಬಿಒಡಿ.ಸಂ.ಎಲ್.ಇಜಿ.ಬಿಸಿ.65 / 09.07.005 / 2006-2007 ದಿನಾಂಕ ಮಾರ್ಚ್ 6, 2007ರಲ್ಲಿ ಇರುವ ಸೂಚನೆಗಳಂತೆ, ಬ್ಯಾಂಕುಗಳು ಸಾಲಗಳನ್ನು, ಕ್ರೆಡಿಟ್ ಕಾರ್ಡ್ ಅಜ್ಞಾನಗಳೂ ಸೇರಿದಂತೆ ಆರಂಭದ ಮಿತಿಗಳನ್ನು ಪರಿಗಳಿಸದೇ ಎಲ್ಲ ಪ್ರವರ್ಗಗಳ ಸಾಲಗಳ ತಿರಸ್ಕರಣೆಗೆ ಸಂಬಂಧಿಸಿದಂತೆ, ಬ್ಯಾಂಕಿನ ದೃಷ್ಟಿಯಲ್ಲಿ ಮುಖ್ಯ ಕಾರಣ/ಗಳನ್ನು ಅಜ್ಞಾದಾರರಿಗೆ ಲಿಖಿತ ರೂಪದಲ್ಲಿ ತಿಳಿಸಬೇಕು. ಬ್ಯಾಂಕುಗಳು ಕ್ರೆಡಿಟ್ ಕಾರ್ಡ್ ಅಜ್ಞಾನ ತಿರಸ್ಕರಣೆಗೆ ಮುಖ್ಯ ಕಾರಣ/ಗಳನ್ನು ಅಜ್ಞಾದಾರರಿಗೆ ಲಿಖಿತ ರೂಪದಲ್ಲಿ ತಿಳಿಸಬೇಕೆಂದು ಮತ್ತೊಮ್ಮೆ ಒತ್ತಿ ತಿಳಿಸಲಾಗಿದೆ. |

|  |   |   |   |
|--|---|---|---|
|  | 3. ಕ್ರೆಡಿಟ್ ಕಾರ್ಡ್‌ಗಳ ನೀಡಿಕೆಗೆ ಒಪ್ಪಿಗೆ  | ಕಾರ್ಡ್ ನೀಡಿಕೆ ಅಥವಾ ಕಾಡಿನ ಜೊತೆಗೆ ಇತರೆ ವಸ್ತುಗಳ ಬಗ್ಗೆ ಯಾವುದೇ ಮುಚ್ಚುಮರೆಯಿಲ್ಲದೇ ಸ್ಪಷ್ಟವಾಗಿ ತಿಳಿಸಬೇಕು   | ಕ್ರೆಡಿಟ್ ಕಾರ್ಡ್ ವ್ಯವಹಾರಗಳನ್ನು ಕುರಿತ ಪ್ರಧಾನ ಸುತ್ತೋಲೆ (ಸುತ್ತೋಲೆ ಸಂ. ಡಿಬಿಬಿ.ಎಫ್.ಎಸ್.ಡಿ.ಬಿ.ಸಿ. 6/24.01.011/2008–2009 ದಿನಾಂಕ ಜುಲೈ 1, 2008)ಯ ಪ್ಯಾರಾ 6.1(ಎ)ಮೂಲಕ ಬ್ಯಾಂಕುಗಳಿಗೆ ಅನ್ವೇಷಿತ ಪಡದ ಕ್ರೆಡಿಟ್ ಕಾರ್ಡ್ ಗಳನ್ನು ನೀಡಬಾರದೆಂದು ಈಗಾಗಲೇ ತಿಳಿಸಲಾಗಿದೆ, ಮತ್ತು ಮುಂದುವರಿದು ಕಾರ್ಡ್ ನೀಡಿಕೆಗೆ ಅಥವಾ ಕಾಡಿನ ಜೊತೆಗೆ ಇತರೆ ವಸ್ತುಗಳ ಬಗ್ಗೆ ಯಾವುದೇ ಮುಚ್ಚುಮರೆಯಿಲ್ಲದೇ ಸ್ಪಷ್ಟವಾಗಿ ತಿಳಿಸಬೇಕು ಹಾಗೂ ಒಪ್ಪಿಗೆ ಪಡೆಯಬೇಕು. |
|  | 4. ಅನ್ವೇಷಿತ ಕ್ರೆಡಿಟ್ ಕಾರ್ಡ್ ಗಳ ದುರ್ಭಾಳಕೆಯಿಂದ ಉಂಟಾಗುವ ನಷ್ಟಗಳು                      | ಅನ್ವೇಷಿತ ಕಾರ್ಡ್ ಅಥವಾ ಅದರೊಂದಿಗಿನ ಇತರ ಯಾವುದೇ ವಸ್ತುಗಳ ಯಾವುದೇ ದುರ್ಭಾಳಕೆಗೆ ಅಂತಹ ಕಾರ್ಡ್ ಗಳನ್ನು ನೀಡಿದ ಬ್ಯಾಂಕುಗಳೇ ಹೊಣೆಗಾರರೇ ಹೊರತು ಗ್ರಾಹಕರನ್ನು ನೇರವಾಗಿ ಹೊಣೆ ಮಾಡುವಂತಿಲ್ಲ.   | ಅನ್ವೇಷಿತ ಕಾರ್ಡ್ ಗಳು, ಯಾರ ಹೆಸರಿನಲ್ಲಿ ನೀಡಿದೆಯೋ ಅವರಿಗೆ ತಲುಪುವ ಮನ್ನ ದುರುಪಯೋಗವಾಗಿರುವ ಅನೇಕ ದೃಷ್ಟಿಂತಗಳಿವೆ. ಕಾರ್ಡುದಾರರಿಗೆ ತಲುಪುವುದಕ್ಕೆ ಮೊದಲೇ ದುರ್ಭಾಳಕೆಯಾಗಿರುವ ಅನೇಕ ಪ್ರಸಂಗಗಳು ಎದುರಾಗಿವೆ. ಇಂತಹ ದುರ್ಭಾಳಕೆಯಿಂದುಂಟಾಗುವ ನಷ್ಟಕ್ಕೆ ಕಾರ್ಡ್ ನೀಡಿದ ಬ್ಯಾಂಕುಗಳೇ ಹೊಣೆಗಾರರಾಗಿರುತ್ತಾರೆ ಮತ್ತು ಕಾರ್ಡುದಾರರನ್ನು ಈ ಸಂಬಂಧದ ನಷ್ಟಕ್ಕೆ ಗುರಿಮಾಡುವಂತಿಲ್ಲವೆಂದು ಸ್ಪಷ್ಟಿಕರಿಸಲಾಗಿದೆ.                                       |
|  | 5. ಕಳೆದುಹೋದ/ ಕಳ್ಳುತನವಾದ ಕಾರ್ಡ್ ಗಳ ದುರುಪಯೋಗದ ಬಗ್ಗೆ ತೆಗೆದುಕೊಳ್ಳಬೇಕಾದ ರಕ್ಷಣಾ ಕ್ರಮಗಳು | ಕಳೆದುಹೋದ ಕಾರ್ಡ್ ಗಳ ದುರ್ಭಾಳಕೆ ಕಡಿಮೆಮಾಡಲು ಬ್ಯಾಂಕುಗಳು<br>(i) ಪೋಟೋ ಕಾರ್ಡ್ ಗಳು<br>(ii) ಪಿಎಎನ್‌ನೊಂದಿಗೆ ಕಾರ್ಡ್ ಗಳು<br>(iii) ಸಹಿತ ಸಹಿತ ಲ್ಯಾಮಿನೇಟ್ ಕಾರ್ಡ್ ಗಳ ನೀಡುವಿಕೆಯನ್ನು | ಕಳೆದುಹೋದ/ ಕಳ್ಳುತನವಾದ ಕಾರ್ಡ್ ಗಳ ದುರ್ಭಾಳಕೆಯನ್ನು ಕಡಿಮೆಮಾಡುವ ದೃಷ್ಟಿಯಿಂದ ಬ್ಯಾಂಕುಗಳು ಈ ಕೆಳಗಿನವುಗಳನ್ನು ಪರಿಗಣಿಸಬಹುದೆಂದು ಶಿಫಾರಸುಮಾಡಲಾಗಿದೆ:<br>(i) ಕಾರ್ಡುದಾರನ ಭಾವಚಿತ್ರವನ್ನು ಹೊಂದಿದ ಕಾರ್ಡ್ ಗಳು<br>(ii) ಪಿಎಎನ್‌ಇರುವ ಕಾರ್ಡ್ ಗಳು ಮತ್ತು<br>(iii) ಸಹಿತ ಸಹಿತ ಲ್ಯಾಮಿನೇಟ್ ಮಾಡಿದ ಕಾರ್ಡ್ ಗಳು ಅಥವಾ ಕಾಲಕಾಲಕ್ಕೆ   |

|                      |  | ಪರಿಗಣಿಸಬಹುದು   | ಹೊರಹೊಮ್ಮೆವ ಅಥವಿಕ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು.   |
|----------------------|--|--|---|
| 6.                   | ಇತರೆ ವಿಜೆನ್ಸಿಗಳೊಂದಿಗೆ ಗ್ರಾಹಕ ಮಾಹಿತಿ ಹಂಚಿಕೊಳ್ಳುವ ಸ್ವಷ್ಟ ಆಯ್ದು | ಮಾಹಿತಿ ಬಹಿರಂಗಪಡಿಸುವಿಕೆಯ ಪರತ್ತಿನ ಸಂಪೂರ್ಣ ಸ್ವಷ್ಟ ವಿವರಗಳನ್ನು ಬ್ಯಾಂಕುಗಳು ಗ್ರಾಹಕರಿಗೆ ತಿಳಿಸಬೇಕು. ಉದ್ದರಿ ಮಾಹಿತಿ ಕಂಪನಿ/ ಸಿಬಬಿಬಾಲ್‌ಗೆ ವರದಿ ಮಾಡುವುದು ಕಡ್ಡಾಯವಾಗಿದ್ದು, ಗ್ರಾಹಕನು ತನ್ನ ವೈಯಕ್ತಿಕ ಮಾಹಿತಿ ಮತ್ತು ಉದ್ದರಿ ಪೂರ್ವೇತಿಹಾಸವನ್ನು ಹೆಚ್ಚಿನ ವಿಜೆನ್ಸಿಗಳಿಗೆ ಒದಗಿಸುವಂತೆ ನೀಡುವ ಸಮೃತಿ ಸಂಪೂರ್ಣ ಸ್ವಯಂಪ್ರೇರಿತವಾಗಿದ್ದು ಅದು ಕಾಡು ನೀಡಿಕೆಯ ಮೇಲೆ ಯಾವುದೇ ಪರಿಣಾಮ ಜೀರಭಾರದು. | ಕ್ರೆಡಿಟ್ ಕಾರ್ಡ್‌ಗೆ ಅಜ್ಞ ಹಾಕುವಾಗ, ಬ್ಯಾಂಕುಗಳು ಎಮ್ ಎಚ್‌ಸಿಯ ಭಾಗವಾಗಿ ತಾನು ನೀಡಿದ ಮಾಹಿತಿಯನ್ನು ಇತರ ವಿಜೆನ್ಸಿಗಳೊಂದಿಗೆ ಹಂಚಿಕೊಳ್ಳುವುದಕ್ಕಾಗಿ ಗ್ರಾಹಕನ ಸಮೃತಿಯನ್ನು ಪಡೆಯುವ ಪ್ರಕರಣಗಳು ಗಮನಕ್ಕೆ ಬಂದಿವೆ. ಗ್ರಾಹಕರು ಕ್ರೆಡಿಟ್ ಕಾರ್ಡ್‌ಗೆ ಅಜ್ಞ ಹಾಕುವಾಗ ತಾನು ನೀಡಿದ ಮಾಹಿತಿಯನ್ನು ಇತರ ವಿಜೆನ್ಸಿಗಳೊಂದಿಗೆ ಹಂಚಿಕೊಳ್ಳುವ ಬಗ್ಗೆ ನಿರ್ಧರಿಸುವ ಆಯ್ದುಯ ಅವಕಾಶವನ್ನು ಗ್ರಾಹಕನಿಗೆ ಒದಗಿಸಬೇಕು. ಇದನ್ನು ಸ್ವಷ್ಟವಾಗಿ ಒದಗಿಸುವಂತೆ ಕ್ರೆಡಿಟ್ ಕಾರ್ಡ್‌ನ ಅಜ್ಞ ನಮೂನೆಯನ್ನು ಸೂಕ್ತವಾಗಿ ಮಾರ್ಪಡಿಸಬೇಕು. ಇದಲ್ಲದೆ, ಇತರ ವಿಜೆನ್ಸಿಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುವಬಗ್ಗೆ ಗ್ರಾಹಕನು ಸಮೃತಿ ಸೂಚಿಸಿದಾಗ ಬ್ಯಾಂಕುಗಳು ಇದರ ಸಂಪೂರ್ಣ ಅರ್ಥವನ್ನು/ ಪರಿಣಾಮವನ್ನು ಸ್ವಷ್ಟವಾಗಿ ಗ್ರಾಹಕನಿಗೆ ತಿಳಿಸಬೇಕು. |
| II. ಕಾರ್ಡ್ ವಿವರಪಟ್ಟಿ | 7. ಮಾಸಿಕ ವಿವರಪಟ್ಟಿಗಳ ಸ್ವೀಕೃತಿ                                | ಮಾಸಿಕ ವಿವರಪಟ್ಟಿಗಳಿಗೆ ಗ್ರಾಹಕನ ಸ್ವೀಕೃತಿಯನ್ನು ಪಡೆಯುವಂತಹ ವ್ಯವಸ್ಥೆಯನ್ನು ಬ್ಯಾಂಕುಗಳು ಹೊಂದಿರಬೇಕು.  | ಕ್ರೆಡಿಟ್ ಕಾರ್ಡ್ ನಿರ್ವಹಣೆ ಬಗ್ಗೆ ದಿನಾಂಕ ಜುಲೈ 1, 2008ರ(ಸುತ್ತೋಲೇ ಸಂ. ಡಿಬಿಬಿ.ಎಫ್‌ಎಸ್‌ಡಿ.ಬಿ.ಸಿ. 6/24.01.01/2008-09, ದಿನಾಂಕ ಜುಲೈ 1, 2008)ಪ್ರಥಾನ ಸುತ್ತೋಲೇಯ ಪ್ರಾರಾ 3(ಎ) ಮೂಲಕ ಬ್ಯಾಂಕುಗಳು ಬಿಲ್ಲುಗಳನ್ನು ರವಾನಿಸುವುದರಲ್ಲಿ ವಿಳಂಬ ವಿರದಂತೆ ಮತ್ತು ಬಡ್ಡಿ ವಿದಿಸುವಿಕೆ ಪ್ರಾರಂಭವಾಗುವ ಮೊದಲು ಪಾವತಿಗಾಗಿ ಗ್ರಾಹಕರಿಗೆ ಸಾಕಷ್ಟು ದಿನಗಳ(ಕನಿಷ್ಠ ಹದಿನ್ಯೇದು ದಿನಗಳು) ಕಾಲಾವಕಾಶ ದೊರೆಯುವಂತೆ ನೋಡಿಕೊಳ್ಳಬೇಕೆಂದು ತಿಳಿಸಲಾಗಿದೆ. ಮಾಸಿಕ ಬಿಲ್ಲುಗಳ ವಿವರಪಟ್ಟಿ ಸ್ವೀಕರಿಸಿರುವುದನ್ನು ಲಿಚಿತ ಪಡಿಸುವ ವ್ಯವಸ್ಥೆಯನ್ನು ಬ್ಯಾಂಕುಗಳು   |

|    |   |  | ಹೊಂದಿರಬೇಕು.  |
|----|---|--|--|
| 8. | ಕ್ರೆಡಿಟ್‌ಕಾರ್ಡ್ ವಿವರಪಟ್ಟಿ ನೀಡುವಲ್ಲಿ ಅನಗತ್ಯ ವಿಳಂಬ  | ಕೆಲವು ವರ್ಷಗಳ ಅಂತರದ ನಂತರ ವಿವರಪಟ್ಟಿಗಳನ್ನು ಕಳುಹಿಸಿ ಪಾವತಿ ಮಾಡುವಂತೆ ಆಗ್ರಹಿಸುವುದನ್ನು ತಪ್ಪಿಸಬೇಕು ಮತ್ತು ಇದು ಬ್ಯಾಂಕುಗಳಿಂದ ಉಂಟಾಗುವ ಪ್ರಮಾದವೆಂದು ಭಾವಿಸಬೇಕು. ಯಾವುದೇ ತಪ್ಪಿಗಳನ್ನು ಸರಿಪಡಿಸಲು ಅಥವಾ ಕಾಡು ದಾರರ ಮೇಲೆ ಹಕ್ಕು ಸಾಧಿಸಲು ಸಮಯ ನಿಗದಿ ಮಾಡುವುದನ್ನು ನಿರ್ದಿಷ್ಟಪಡಿಸಬೇಕು.  | ಕ್ರೆಡಿಟ್‌ಕಾರ್ಡ್ ವಿವರಪಟ್ಟಿ ನೀಡುವಲ್ಲಿ ಅನಗತ್ಯ ವಿಳಂಬ ಮಾದಿ ಪಾವತಿ ಕೋರಿರುವ ಪ್ರಕರಣಗಳಿವೆ. ಯಾವುದೇ ವಿಳಂಬವಿಲ್ಲದ ತ್ವರಿತವಾಗಿ ಕ್ರೆಡಿಟ್‌ಕಾರ್ಡ್ ಬಿಲ್ಲುಗಳು/ ವಿವರಪಟ್ಟಿಗಳನ್ನು ಗ್ರಾಹಕರಿಗೆ ಒದಗಿಸುವುದನ್ನು ಬ್ಯಾಂಕುಗಳು ಖಚಿತಪಡಿಸಿಕೊಳ್ಳಬೇಕು. ವಿಳಂಬವಾಗಿ ಬಿಲ್ಲುಗಳನ್ನು ನೀಡುವ ದೂರುಗಳನ್ನು ನಿವಾರಿಸಲು, ಕ್ರೆಡಿಟ್‌ಕಾರ್ಡ್ ನೀಡುವ ಬ್ಯಾಂಕು ಸಾಕಷ್ಟು ಸುರಕ್ಷತೆಯೊಂದಿಗೆ, ಬಿಲ್ಲುಗಳು ಮತ್ತು ಲೆಕ್ಕಪತ್ರಗಳ ವಿವರಪಟ್ಟಿಗಳನ್ನು ಅನಾಲ್ಯೆನ್ ಮೂಲಕ ಒದಗಿಸುವ ಬಗ್ಗೆ ನಮ್ಮ ಪ್ರಥಾನ ಸುತ್ತೋಲೇ(ಡಿಬಿಬಿ). ಎಫ್‌ಎಸ್‌ಡಿ.ಬಿಸಿ.6/24.01.011/ 2008-2009, ದಿನಾಂಕ ಜುಲೈ 1, 2008)ಯ ಪ್ಯಾರ 4(ಬಿ) ಕಡೆಗೆ ಬ್ಯಾಂಕುಗಳ ಗಮನವನ್ನು ಸೆಳೆಯಲಾಗಿದೆ. |
| 9. | ಕ್ರೆಡಿಟ್‌ಕಾರ್ಡ್ ನ ಮೇಲೆ “ಕನಿಷ್ಠ ಬಾಕಿ ಮೊತ್ತ” ಮಾತ್ರ ಪಾವತಿಯ ತೋಡಕಿನ ಬಗ್ಗೆ ತಿಳಿಯಪಡಿಸುವ ಪ್ರಯತ್ನಗಳನ್ನು ಬ್ಯಾಂಕುಗಳು ಗ್ರಾಹಕರಿಗೆ ಹಿಂದಿನ ತಿಂಗಳಿನ ಬಗ್ಗೆ ಸಾಮಾನ್ಯ ಕ್ರೆಡಿಟ್‌ ಕಾರ್ಡ್ ಗ್ರಾಹಕರಿಗೆ ಬಡ್ಡಿ/ ಹಣಕಾಸಿನ ಲೆಕ್ಕಾಚಾರದ ಬಗ್ಗೆ ಸ್ಪಷ್ಟ ತಿಳಿವಳಿಕೆಯಿರುವುದಿಲ್ಲ. ಹಿಂದಿನ ತಿಂಗಳ/ ತಿಂಗಳಿಗೆ ಬಿಲ್ಲು ಬಾಕಿ ಉಳಿಸಿದಾಗ ‘ಬಡ್ಡಿರಹಿತ ಉದ್ದರಿ ಅವಧಿ’ ಇರುವುದಿಲ್ಲವೆಂಬುದನ್ನು ಎಮ್‌ಎಟಿಸಿ ನಿರ್ದಿಷ್ಟವಾಗಿ ವಿವರಿಸಬೇಕು. | ಕನಿಷ್ಠ ಮೊತ್ತದ ಬಾಕಿಯನ್ನು ಮಾತ್ರ ಪಾವತಿಸುವುದರಿಂದ ಗ್ರಾಹಕರಿಗೆ ಆಗುವ ಪರಿಣಾಮವನ್ನು ಹುರಿತು, ಬ್ಯಾಂಕುಗಳು ಸರಿಯಾದ ತಿಳಿವಳಿಕೆ ನೀಡುವಲ್ಲಿ ಶ್ರಮ ವಹಿಸಬೇಕು. ಹಿಂದಿನ ತಿಂಗಳಿನ ಬಿಲ್ಲಿನ ಬಗ್ಗೆ ಉಳಿಸಿಕೊಂಡಿದ್ದಲ್ಲಿ, ‘ಲಾಚಿತ ಸಾಲದ ಅವಧಿ’ಯ ದೊರಕುವುದಿಲ್ಲವೆಂಬುದನ್ನು ಎಂ.ಎ.ಟಿ.ಸಿ ಸ್ಪಷ್ಟವಾಗಿ ವಿವರಿಸಬೇಕು. ಈ ಉದ್ದೇಶಕ್ಕಾಗಿ ಬ್ಯಾಂಕುಗಳು ಉದಾಹರಣೆಸಹಿತ ವಿವರಣೆಗಳನ್ನು ಸಿದ್ಧಪಡಿಸಿ ಅವುಗಳನ್ನು ಸ್ವಾಗತ-ಕ್ರೆಡಿಟ್‌ಗಳಲ್ಲಿ ಕಾಡು ದಾರರಿಗೆ ಕಳುಹಿಸುವ ಏಪಾಡು ಮಾಡಿಕೊಳ್ಳಬೇಕು, ಹಾಗೂ ತಮ್ಮ ವೆಚ್ಚ-ತಾಣಗಳಲ್ಲಿ ಪ್ರದರ್ಶಿಸಬೇಕು. |  |

|                               |                                     |  |  |
|-------------------------------|-------------------------------------|--|--|
| III. ಬಡ್ಡಿ ಮತ್ತು ಇತರ ಶುಲ್ಕಗಳು | 10. ಹೆಚ್‌ಪರಿ ಬಡ್ಡಿದರ / ಇತರ ಶುಲ್ಕಗಳು | <p>ಭಾರತೀಯ ರಿಸ್ವೋ ಬ್ಯಾಂಕ್ / ಬ್ಯಾಂಕಿಗಳ ಶುಲ್ಕಗಳ ಬಗ್ಗೆ ಸ್ವೀಕರಿಸಿದ ದೂರುಗಳಲ್ಲಿ ಬ್ಯಾಂಕುಗಳು ವಿಧಿಸುತ್ತಿರುವ ಶುಲ್ಕ ಹೆಚ್‌ಬಿ ದೂರುಗಳೇ ಅಧಿಕ. ಇದರ ಬಗ್ಗೆ ಗ್ರಾಹಕರಿಗೆ ತಿಳುವಳಿಕೆ ನೀಡುವ ಅಗತ್ಯವಿದೆಯಾದರೂ, ಬ್ಯಾಂಕುಗಳು ಕ್ರೆಡಿಟ್ ಕಾರ್ಡ್‌ಗಳ ಬಾಕಿ ಬಗ್ಗೆ ಹೆಚ್‌ಪರಿ ಬಡ್ಡಿ ಕುರಿತು ಭಾರತೀಯ ರಿಸ್ವೋ ಬ್ಯಾಂಕ್‌ನ ಮೇ 7, 2007ರ ಸುತ್ತೂಲೆಯ ಪರಿಧಿಯಲ್ಲಿಯೇ, ಕ್ರೆಡಿಟ್ ಕಾರ್ಡ್ ಬಾಕಿಯ ಬಗ್ಗೆ ವಿಧಿಸುವ ಬಡ್ಡಿದರ / ಇತರೇ ಶುಲ್ಕಗಳು ಇರಬೇಕೆಂಬುದನ್ನು ಬ್ಯಾಂಕುಗಳು ಗಮನಿಸಬೇಕು.</p> | <p>ಮುಂಗಡಗಳಮೇಲೆ ಹೆಚ್‌ಪರಿ ಬಡ್ಡಿದರದ ಬಗ್ಗೆ ಬ್ಯಾಂಕುಗಳು ಸಣ್ಣ ಮೊತ್ತದ ವ್ಯೇಯತ್ತಿಕ ಸಾಲಗಳು ಮತ್ತು ಇದೇ ಪ್ರಕಾರದ ಇತರೇ ಸಾಲಗಳ ಬಗ್ಗೆ ಸಂಸ್ಥರಣ ಮತ್ತು ಇತರೇ ಶುಲ್ಕಗಳು ಸಾರಿದಂತೆ ಬಡ್ಡಿದರದ ಮಿತಿಯನ್ನು ನಿರ್ದಿಷ್ಟಪಡಿಸಬೇಕೆಂದು ಭಾರತೀಯ ರಿಸ್ವೋ ಬ್ಯಾಂಕ್‌ನ ಮೇ 7, 2007ರ ಸುತ್ತೂಲೆಯನ್ನು ಈಗಾಗಲೇ ಬ್ಯಾಂಕುಗಳಿಗೆ ಸೂಚಿಸಲಾಗಿದೆ. ಮೇಲಿನ ಸೂಚನೆಗಳು ಕ್ರೆಡಿಟ್ ಕಾರ್ಡ್ ಬಾಕಿಗಳಿಗೂ ಸಹ ಅನ್ವಯವಾಗುತ್ತದೆಂದು ಸ್ಪಷ್ಟಪಡಿಸಲಾಗಿದೆ.</p> |
|                               | 11. ವಿಭಿನ್ನ ಬಡ್ಡಿ ದರಗಳು             | <p>ಕಾರ್ಡುದಾರನ, ಪಾವತಿ / ಪಾವತಿ ತಪ್ಪಿಸಿರುವ ಬಗೆಗಿನ ಮಾಹಿತಿ ಹಿನ್ನೆಲೆಯ ಆಧಾರದಮೇಲೆ ಬ್ಯಾಂಕುಗಳು ಅಂತಹ ವಿಭಿನ್ನ ಬಡ್ಡಿದರಗಳನ್ನು ವಿಧಿಸುವ ಸಂದರ್ಭದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು. ಅಂದರೆ, ಕಾರ್ಡುದಾರನ, ಹಿಂದಿನ ಪಾವತಿ / ಪಾವತಿ ತಪ್ಪಿಸಿರುವ ಬಗೆಗಿನ ಮಾಹಿತಿ ಹಿನ್ನೆಲೆಯ ಆಧಾರದಮೇಲೆ ಹೆಚ್‌ಪರಿ ಬಡ್ಡಿಯನ್ನು ವಿಧಿಸಲಾಗುತ್ತದೆ ಎಂಬ ಅಂಶವನ್ನು ಕಾರ್ಡುದಾರನ ಗಮನಕ್ಕೆ ತರಬೇಕು. ಈ ಉದ್ದೇಶಕ್ಕಾಗಿ ಬ್ಯಾಂಕುಗಳು ತಮ್ಮ ವೆಬ್‌ತಾಣ ಮತ್ತು ಇತರ ಮಾರ್ಫ್ಯಾಮಗಳ ಮೂಲಕ ವಿವಿಧ</p>  |  |

|                          |                                     |  | ಪ್ರವರ್ಗಗಳ ಗ್ರಾಹಕರಿಗೆ ವಿಧಿಸುವ ಬಡ್ಡಿದರಗಳನ್ನು ಪ್ರಚುರ ಪಡಿಸಬೇಕು.   |
|--------------------------|-------------------------------------|--|---|
|                          | 12. ಹಣಕಾಸು ಶುಲ್ಕದ ಲೆಕ್ಕಾಚಾರ         | ಆಂತಿಕ ಮೊತ್ತವನ್ನು ಮಾತ್ರ ಪಾವತಿಸಿ, ಕೃಪಾ- ಅವಧಿಯ(ಗ್ರೇಸ್ ಪಿರಿಯಡ್) ಪ್ರಯೋಜನವನ್ನು ಕಳೆದುಕೊಂಡಿದ್ದಲ್ಲಿ, ಹಣಕಾಸು ಶುಲ್ಕದ ಲೆಕ್ಕಾಚಾರಕ್ಕಾಗಿ ಸಂಪೂರ್ಣ ಬಾಕಿ ಮೊತ್ತವನ್ನು ಪರಿಗಣಿಸಬೇಕು. ಇದನ್ನು ಗ್ರಾಹಕರಿಗೆ ತಿಳಿಸಿರಬೇಕು.  | ಕ್ರೆಡಿಟ್ ಕಾಡುಗಳಾರರಿಗೆ, ಅದರಲ್ಲೂ ವಿಶೇಷವಾಗಿ, ಗ್ರಾಹಕನು ಬಾಕಿಯಿರುವ ಮೊತ್ತದ ಭಾಗವನ್ನು ಮಾತ್ರ ಪಾವತಿಸಿರುವ ಸಂದರ್ಭದಲ್ಲಿ, ಹಣಕಾಸು ಲೆಕ್ಕಾಚಾರದ ಪದ್ಧತಿಯನ್ನು ಉದಾಹರಣೆ ಸಹಿತ ಮೊದಲೇ ತಿಳಿಸಿರಬೇಕು.  |
|                          | 13. ಶುಲ್ಕರಹಿತ ಕಾಡುಗಳ ನೀಡಿಕೆ         | ಶುಲ್ಕರಹಿತ ಸೌಲಭ್ಯವು ಮೊದಲನೇ ವರ್ಷಕ್ಕೆ ಮಾತ್ರ ಸೀಮಿತಗೊಂಡಂತಹ ಕ್ರೆಡಿಟ್ ಕಾಡುಗಳನ್ನು ನೀಡುವ ಸಂದರ್ಭದಲ್ಲಿ, ಯಾವುದೇ ಗೌಪ್ಯ ಶುಲ್ಕಗಳಿಲ್ಲದೇ, ಪಾರದರ್ಶಕತೆಯಿಂದ ವ್ಯವಹರಿಸಬೇಕು.  | ಶುಲ್ಕರಹಿತ ಸೌಲಭ್ಯವು ಮೊದಲನೇ ವರ್ಷಕ್ಕೆ ಮಾತ್ರ ಸೀಮಿತಗೊಂಡಂತಹ ಕ್ರೆಡಿಟ್ ಕಾಡುಗಳನ್ನು ನೀಡುವ ಸಂದರ್ಭದಲ್ಲಿ, (ಯಾವುದೇ ಗೌಪ್ಯ ಶುಲ್ಕಗಳಿಲ್ಲದೇ) ಪಾರದರ್ಶಕತೆಯಿಂದ ವ್ಯವಹರಿಸಬೇಕು.  |
| IV. ಡಿಎಸ್‌ಎ /ಡಿಎಮ್‌ಎ ಗಳು | 14. ಬ್ಯಾಂಕುಗಳಿಂದ ದಾಖಲೆಗಳ ಪ್ರಮಾಣೀಕರಣ | ಬ್ಯಾಂಕುಗಳಿಂದ ಅಂಗೀಕೃತಗೊಳಿಸಲ್ಪಟ್ಟ ದಾಖಲೆಗಳು / ಕಾಗದಪತ್ರಗಳನ್ನು ಮಾತ್ರ ಡಿಎಸ್‌ಎಗಳು ಗ್ರಾಹಕರುಗಳಿಗೆ ನೀಡಬೇಕೆಂದು ಅಪೇಕ್ಷಿಸಲಾಗಿದೆ. ಕಾಲಾಂತರದಲ್ಲಿ ಗ್ರಾಹಕರ ಮತ್ತು ಬ್ಯಾಂಕುಗಳ ನಡುವೆ ಯಾವುದೇ ತಗಾದೆ ಉಂಟಾಗದ ಹಾಗೆ ಬ್ಯಾಂಕುಗಳು ಕ್ರಮಗಳನ್ನು ರೂಪಿಸಬೇಕೆಂದು ಅಪೇಕ್ಷಿಸಲಾಗಿದೆ. ತಪ್ಪು - | ಬ್ಯಾಂಕುಗಳ ಕ್ರೆಡಿಟ್ ಕಾಡ್ ವ್ಯವಹಾರಗಳನ್ನು ಕುರಿತು, ಪ್ರಥಾನ ಸುತ್ತೂಲೆಯ ಪ್ಯಾರಾ 5(ಸಿ) (ಸುತ್ತೂಲೆ ಸಂಖ್ಯೆ ಡಿಬಿಡಿ. ಎಫ್‌ಎಸ್‌ಡಿ.ಬಿ.ಸಿ. 6/24.01.011/ 2008-2009, ದಿನಾಂಕ ಜುಲೈ 1, 2008)ರಲ್ಲಿ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದ್ದ, ಅದು ಎಚ್ಚಿಕೆ ತಪಾಸಣೆ ಮತ್ತು ರಹಸ್ಯ ವ್ಯಾಪಾರಗಳ ಮೂಲಕ ತಮ್ಮ ವಿಜೆಂಟರುಗಳಿಗೆ ಸರಿಯಾಗಿ ತಮ್ಮ ಜವಾಬ್ದಾರಿಗಳನ್ನು ಗಮನಿಯ ಹಾಗೂ ಎಚ್ಚರಿಕೆಯಿಂದ ನಿರ್ವಹಿಸಲು, ವಿಶೇಷವಾಗಿ, ಗ್ರಾಹಕರಿಗೆ ಕರೆ ಮಾಡುವ ಸಮಯ, ಗ್ರಾಹಕರ ವಿಷಯಗಳನ್ನು ಗೌಪ್ಯವಾಗಿಡುವುದು, ಸರಿಯಾದ ಕರಾರು-ನಿಬಂಧನೆ |

|                 |  |   |   |
|-----------------|--|---|---|
|                 |  | ಬ್ಯಾಪಾರ(ಮಿಸ್-ಸೆಲಿಂಗ್)ದ ಬಗೆಗಿನ ಹೆಚ್ಚಿನಂಥದ ದೂರುಗಳಿಗೆ ಡಿಎಸ್-ಎ / ಡಿಎಎ್-ಎಗಳೇ ಕಾರಣವಾಗಿರುತ್ತವೆ.  | ನೀಡಿಕೆಮುಂತಾದವುಗಳ ಕುರಿತ ಪ್ರಥಾನ ಸುತ್ತೋಲೆಯ ಸಂಕ್ಷಿಪ್ತ ಮಾಹಿತಿ ಮತ್ತು ತರಬೇತಿ ನೀಡಬೇಕು ಮೇಲಿನ ಸೂಚನೆಗಳಿಗೆ ಬಧ್ಯವಾಗಿರಬೇಕೆಂದು ಬ್ಯಾಂಕುಗಳಿಗೆ ಪುನಃ ಸೂಚಿಸಲಾಗಿದೆ.  |
| V. ದೂರು ವಿಚಾರಣೆ | 15. ಕಾಲ್ ಸೆಂಟರ್ ಸಿಬ್ಬಂದಿಗೆ ತರಬೇತಿ                        | ಪ್ರಸಕ್ತ, ಕೇವಲ ದಿನ-ನಿತ್ಯದ ಸಾಮಾನ್ಯ ದೂರುಗಳನ್ನು ನಿಭಾಯಿಸುವ ಕಾಲ್ ಸೆಂಟರ್ ಸಿಬ್ಬಂದಿಗೆ ಬ್ಯಾಂಕುಗಳು ಸೂಕ್ತ ತರಬೇತಿ ನೀಡಲು ಶ್ರಮ ವಹಿಸಬೇಕು.   | ಬ್ಯಾಂಕುಗಳು ತಮ್ಮ ಕಾಲ್ ಸೆಂಟರ್ ಸಿಬ್ಬಂದಿಗೆ ಗ್ರಾಹಕರ ದೂರುಗಳನ್ನು ಸಾಕಷ್ಟು ಸಮರ್ಥವಾಗಿ ನಿರ್ವಹಿಸುವಂತೆ ತರಬೇತಿ ನೀಡಬೇಕು.   |
|                 | 16. ಇತ್ಯರ್ಥವಾಗದ ದೂರುಗಳನ್ನು ಮೇಲಧಿಕಾರಿಗಳಿಗೆ ವರ್ಗಾಯಿಸುವುದು. | ಇತ್ಯರ್ಥವಾಗದ ದೂರುಗಳ ವಿಲೇವಾರಿ ಬಗ್ಗೆ ಉನ್ನತ ಮಟ್ಟದಲ್ಲಿ ಮಧ್ಯಸ್ಥಕೆಯ ಅಗತ್ಯವಿದ್ದಲ್ಲಿ ಅಂತಹ ದೂರುಗಳು ಕಾಲ್ ಸೆಂಟರ್‌ಗಳಿಂದ ಉನ್ನತ ಪ್ರಾಧಿಕಾರಿಗಳಿಗೆ ತನ್ನಷ್ಟಕ್ಕೆ ತಾನೆ ವರ್ಗಾವಣೆಯಾಗುವುದಕ್ಕೂ ಬ್ಯಾಂಕುಗಳು ಒಂದು ವ್ಯವಸ್ಥೆಯನ್ನು ಹೊಂದಿರಬೇಕು ಮತ್ತು ಅಂತಹ ವ್ಯವಸ್ಥೆಯ ವಿವರಗಳನ್ನು ತಮ್ಮ ವೆಬ್‌ತಾಣದ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸಬೇಕು. | ಇತ್ಯರ್ಥವಾಗದ ದೂರುಗಳು ಕಾಲ್ ಸೆಂಟರ್‌ನಿಂದ ಉನ್ನತ ಪ್ರಾಧಿಕಾರಿಗಳಿಗೆ ತನ್ನಷ್ಟಕ್ಕೆ ತಾನೆ ವರ್ಗಾವಣೆಯಾಗುವುದಕ್ಕೂ ಬ್ಯಾಂಕುಗಳು ಒಂದು ವ್ಯವಸ್ಥೆಯನ್ನು ಹೊಂದಿರಬೇಕು ಮತ್ತು ಅಂತಹ ವ್ಯವಸ್ಥೆಯ ವಿವರಗಳನ್ನು ತಮ್ಮ ವೆಬ್‌ತಾಣದ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸಬೇಕು.   |
| VI. ಸಿಬಬಿಖಾಲ್   | 17. ಸಿಬಬಿಖಾಲ್ / ಸಾಲ ಮಾಹಿತಿ ಕಂಪನಿಗೆ ವರದಿ ಸಲ್ಲಿಸುವುದು.     | ಸಿಬಬಿಖಾಲ್ / ಮಾಸ್‌ರ್ ಕಾಡ್‌ ಇಂಟನಾರ್ಕ್‌ನಲ್ಲಾ ನೆಗೆಟಿವ್ ಲಿಸ್ಟ್ ಗೆ ವರದಿ ಮಾಡಲು ಬ್ಯಾಂಕುಗಳು ಒಂದು ಏಕರೂಪದ ಕ್ರಮವನ್ನು ಅನುಸರಿಸುವುದು ಅಪೇಕ್ಷಣೀಯ.  | ಬ್ಯಾಂಕುಗಳ ಕ್ರೆಡಿಟ್ ಕಾಡ್‌ ವ್ಯವಹಾರಗಳ ಪ್ರಥಾನ ಸುತ್ತೋಲೆಯ ಪೂರಾ 6.2(ಸಿ)(ಸುತ್ತೋಲೆ ಸಂ. ಡಿಬಿಬಡಿ. ಎಫ್‌ಎಸ್‌ಡಿ.ಬಿಸಿ. 6/24.01.011/ 2008-2009, ದಿನಾಂಕ ಜುಲೈ 1, 2008) ಕ್ರೆಡಿಟ್ ಕಾಡು ದಾರನ ಪಾವತಿ ತಪ್ಪಿತಸ್ಥಿತಿಯನ್ನು ಸಿಬಬಿಖಾಲ್ ಅಥವಾ ಭಾರತೀಯ ರಿಸರ್ವ್ ಬ್ಯಾಂಕೆನಿಂದ ಅಧಿಕೃತವಾದ ಯಾವುದೇ ಸಾಲ ಮಾಹಿತಿ ಕಂಪನಿಗೆ, ವರದಿ ಮಾಡುವ ಮೊದಲು, ಬ್ಯಾಂಕುಗಳು ಅವುಗಳ ಬೋಡ್‌ನಿಂದ ಅನುಮೋದಿತಗೊಂಡ ಕಾರ್ಯವಿಧಾನಕ್ಕೆ ಅವರು ಬಧ್ಯವಾಗಿದ್ದ ಕ್ರೆಡಿಟ್ |

|            |   |  |   |
|------------|---|--|---|
|            |   |  | <p>ಕಾಡುರ್ದಾರ ಪಾವತಿ-ತಪ್ಪಿತಸ್ಥರೆಂದು ಕ್ರೆಡಿಟ್ ಮಾಹಿತಿ ಕಂಪನಿಗೆ ವರದಿ ಮಾಡುವ ಉದ್ದೇಶವಿದೆಯೆಂದು ಅಂತಹ ಕಾಡುರ್ದಾರರಿಗೆ ಸಾಕಷ್ಟು ಕಾಲಾವಕಾಶ ನೀಡಿ ನೋಟಿಸ್ ಜಾರಿ ಮಾಡುವುದು. ಈ ಕಾರ್ಯವಿಧಾನವು ಅಂತಹ ವರದಿ ಮಾಡುವ ನೋಟಿಸ್ ಕಾಲಾವಧಿಯನ್ನು ಒಳಗೊಂಡಿರಬೇಕು ಹಾಗೂ ಗ್ರಾಹಕ ಪಾವತಿ ತಪ್ಪಿತಸ್ಥ ಎಂದು ವರದಿ ಮಾಡಿದಮೇಲೆ ತನ್ನ ಬಾಕಿಯನ್ನು ಪಾವತಿಸಿದ್ದೇ ಆದರೆ ಆ ವರದಿಯನ್ನು ಹಿಂಪಡೆಯುವುದಕ್ಕೆ ತಗಲುವ ಸಮಯವನ್ನೂ ಸಹ ಹೊಂದಿರಬೇಕು. ಈ ಕಾರ್ಯವಿಧಾನವು ಪಾರದರ್ಶಕವಾಗಿದ್ದು ಎಮ್.ಎ.ಟಿ.ಸಿಯ ಭಾಗವಾಗಿ ಪ್ರಚುರಪಡಿಸಿರಬೇಕು. ಮೇಲಿನ ಸೂಚನೆಗಳನ್ನು ಒತ್ತಿ ಹೇಳಬೇಕು.</p> |
| VII. ಇತರರು | 18. ಟೆಲಿ-<br>ವ್ಯಾಪಾರಸ್ಥರ<br>ನೋಂದಣಿ                                | ಟಿಆರ್.ಎ.ಇ ನಿಗದಿಪಡಿಸಿದ ಗಡುವಿನೋಳಗೆ ಟೆಲಿ-<br>ಕಮ್ಯೂನಿಕೇಶನ್ ಇಲಾಖೆಯ ಜೊತೆ ಬ್ಯಾಂಕುಗಳು ತಮ್ಮ ಎಲ್ಲ ಟೆಲಿ ವ್ಯಾಪಾರಸ್ಥರ ನೋಂದಣಿ ಮಾಡಿಸಬೇಕು ಮತ್ತು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟಿಆರ್.ಎ.ಇ)ದ 'ಕರೆ ಮಾಡಬೇಡಿ' -<br>ರಾಷ್ಟ್ರೀಯ ನೋಂದಣಿರಿಜಿಸ್ಟರ್ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕಿನ ಸೂಚನೆಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. | <p>ಭಾರತೀಯ ರಿಸರ್ವ್ ಬ್ಯಾಂಕ್ ಸುತ್ತೋಲೆ ಸಂ. ಡಿಬಿಬಡಿ. ಎಫ್.ಎಸ್.ಡಿ.ಬಿ.ಸಿ. 19/24.01.011/ 2007-2008, ದಿನಾಂಕ ಜುಲೈ 3, 2007ರಲ್ಲಿ ಈ ವಿಚಾರವಾಗಿ ಈಗಾಗಲೇ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ. ಮೇಲಿನ ಸೂಚನೆಗಳನ್ನು ಬ್ಯಾಂಕುಗಳು ಚಾಚೊ ತಪ್ಪದೇ ಬಧ್ಯರಾಗಿ ಪಾಲಿಸಬೇಕು.</p>   |
|            | 19. ಸಿಸಿಟಿವಿಯ<br>ವ್ಯಾಪ್ತಿಗೆ ಎಲ್ಲ<br>ಎಟಿಎಮ್.ಗಳನ್ನು<br>ಒಳಪಡಿಸುವುದು. | ಹಣ ಹಿಂದೆ ಪಡೆಯುವ ವ್ಯಕ್ತಿಯನ್ನು ಗುರುತಿಸುವ ಸಲುವಾಗಿ ಎಲ್ಲ ಎಟಿಎಮ್.ಗಳಲ್ಲಿ ಸಿಸಿಟಿವಿಯನ್ನು ಗಳಲ್ಲಿ ಸಿಸಿಟಿವಿಯನ್ನು   | ಹಣ ಹಿಂದೆ ಪಡೆಯುವ ವ್ಯಕ್ತಿಯನ್ನು ಗುರುತಿಸುವ ಸಲುವಾಗಿ ಎಲ್ಲ ಎಟಿಎಮ್.ಗಳಲ್ಲಿ ಸಿಸಿಟಿವಿಯನ್ನು ಅಳವಡಿಸಿಕೊಳ್ಳಲು ಪರಿಗಣಿಸಬಹುದು.  |

|     |   |  |   |
|-----|---|--|---|
|     |   | ಅಳವಡಿಸಿಕೊಳ್ಳಲು<br>ಬ್ಯಾಂಕುಗಳಿಗೆ<br>ಸೂಚಿಸಬಹುದಾಗಿದೆ.  | ಎಟಿಎಮ್ ಗಳಲ್ಲಿ ನೇಮಿಸಿರುವ ಭದ್ರತಾ<br>ಸಿಬ್ಬಂದಿಗೆ ಈ ಬಗ್ಗೆ ಸೂಕ್ತ<br>ತರಬೇತಿಯನ್ನು ನೀಡಿರಬೇಕು.  |
| 20. | ಕ್ರೆಡಿಟ್<br>ಕಾರ್ಡ್<br>ವ್ಯವಹಾರದ<br>ಮುಕ್ತಾಯದ<br>ಕೋರೆಕೆಯನ್ನು<br>ವಿಳಂಬವಿಲ್ಲದೆ<br>ಮಾನ್ಯ<br>ಮಾಡುವುದು. | ಕ್ರೆಡಿಟ್ ಕಾರ್ಡ್<br>ವ್ಯವಹಾರದ ಮುಕ್ತಾಯದ<br>ಕೋರೆಕೆಯನ್ನು<br>ಬ್ಯಾಂಕುಗಳು<br>ಪೂರ್ವೇಸುವುದು.   | ಕ್ರೆಡಿಟ್ ಕಾರ್ಡ್ ವ್ಯವಹಾರದ<br>ಮುಕ್ತಾಯಕ್ಕಾಗಿ ಒಂದ ಯಾವುದೇ<br>ಕೋರೆಕೆಯನ್ನು ಕಾಡುದಾರ ಬಾಕಿಯನ್ನು<br>ಪೂರ್ತಿಗೆ ಚುಕ್ತಾ ಮಾಡಿದ್ದಲ್ಲಿ ಬ್ಯಾಂಕುಗಳು<br>ತತ್ವಜ್ಞಾನ ವಿಲೇವಾರಿ ಮಾಡುವುದು.   |
| 21. | ಕಳೆದು ಹೋದ<br>ಕಾಡುಗಳನ್ನು<br>ತಡೆಹಿಡಿಯುವುದು.   | ಗ್ರಾಹಕರು ತಿಳಿಸಿದ ತತ್ವಜ್ಞಾನ<br>ಕಳೆದುಹೋದ ಕಾಡನ್ನು<br>ತಡೆಹಿಡಿಯಬೇಕು ಮತ್ತು<br>ಪ್ರಥಮ ಮಾಹಿತಿ ವರದಿಯ<br>ಸಲ್ಲಿಕೆಯಮ್ಮುಕ್ಕೆ<br>ಜೈಪಚಾರಿಕತೆಯನ್ನು<br>(ಇದ್ದಲ್ಲಿ)<br>ಕಾಲಾವಕಾಶದಲ್ಲಿ<br>ಪಾಲಿಸಬೇಕು.         | ಗ್ರಾಹಕರು ತಿಳಿಸಿದ ತತ್ವಜ್ಞಾನ ಕಳೆದುಹೋದ<br>ಕಾಡನ್ನು ತಡೆಹಿಡಿಯಬೇಕು ಮತ್ತು<br>ಪ್ರಥಮ ಮಾಹಿತಿ ವರದಿಯ<br>ಸಲ್ಲಿಕೆಯಮ್ಮುಕ್ಕೆ ಜೈಪಚಾರಿಕತೆಯನ್ನು<br>(ಇದ್ದಲ್ಲಿ) ಯುಕ್ತ ಕಾಲಾವಕಾಶದಲ್ಲಿ<br>ಪಾಲಿಸಬೇಕೆಂದು ಬ್ಯಾಂಕುಗಳಿಗೆ<br>ಸೂಚಿಸಲಾಗಿದೆ.  |
| 22. | ಕಳೆದುಹೋದ<br>ಕಾಡುಗಳಿಗೆ<br>ವಿಮಾ ಸೌಲಭ್ಯ  | ಕಳೆದುಹೋದ ಕಾರ್ಡ್ಗಳ<br>ಹೊಣಂಗಾರಿಕೆ ಅಥವಾ<br>ಅಂತಹ<br>ಹೊಣಂಗಾರಿಕೆಯನ್ನು<br>ಸೀಮಿತಗೊಳಿಸಿ ೧೦ದು<br>ಸೌಲಭ್ಯವನ್ನು ಗ್ರಾಹಕರ<br>ಆಯ್ದ್ಯಯ ಮೇರೆಗೆ,<br>ಬ್ಯಾಂಕುಗಳು<br>ಅಳವಡಿಸಿಕೊಳ್ಳುವುದನ್ನು<br>ಪರಿಗಣಿಸಬಹುದಾಗಿ. | ಕಳೆದುಹೋದ ಕಾಡುಗಳಿಂದುಂಟಾಗುವ<br>ಹೊಣಂಗಾರಿಕೆಯನ್ನು<br>ನಿಭಾಯಿಸುವಸಲುವಾಗಿ ಗ್ರಾಹಕರ<br>ಆಯ್ದ್ಯಯ ಮೇರೆಗೆ ಒಂದು ವಿಮಾ<br>ಸೌಲಭ್ಯ ಕಲ್ಪಿಸುವುದನ್ನು ಬ್ಯಾಂಕುಗಳು<br>ಪರಿಗಣಿಸಬಹುದಾಗಿದೆ. ಅಂದರೆ, ಇದಕ್ಕೆ<br>ತಗಲುವ ಪ್ರೀಮಿಯಮ್ ವೆಚ್ಚವನ್ನು<br>ಭರಿಸಲು ಸಿದ್ಧವಿರುವ ಗ್ರಾಹಕರುಗಳಿಗೆ<br>ಮಾತ್ರ ಕಳೆದುಹೋದ ಕಾಡುಗಳ<br>ಸಂಬಂಧ ಒಂದು ಸೂಕ್ತ ವಿಮಾ<br>ಸೌಲಭ್ಯವನ್ನು ಕಲ್ಪಿಸಬೇಕು. |